

# ನೀರು

## ಸೆತ್‌ಮಿಥ್

■ ಕೆ.ಆರ್. ರಾವ್

**నీరిల్దడ నావు జీవిసలు సాధ్యవిల్ల.** నమ్మ శరీర కూడ ఇదరింద  
మాడల్పుట్టిదే. (ఆందరె, శరీరంద్లూ నీరు ఇరుత్తద.)  
అద్దరింద ఇదర బగ్గె ఇరువ అధి-సత్కా మత్తు తప్ప తిథువళికేగటు  
ఇరువుదరల్లి అశ్చయివిల్ల. అద్దరింద ఇల్లి నీరిన బగ్గె ఇరువ ఏదు తప్ప  
తిథువళికేగటు హింపే:

ತಪ್ಪ ತೀಳುವಳಿಕೆ-1

ನಾವು ಪ್ರತಿ ದಿನವೂ ಶುಷ್ಪತೆ (ಡಿಹೈಡ್ರೇಷನ್) ನಿಂದ ತಟ್ಟಿಸಲು ಎಂಟು ಗ್ರಾಂ ಸ್ಥಾನೀಯ ಕುಡಿಯುವುದು ಅಗತ್ಯ. ಇದು ಬಹುಶಃ ಒಂದಾಗಿ ಜನ ನಂಬಿರುವ ತಪ್ಪು ತಿಳಿವಳಳಿಕೆ. ಪ್ರಾಯಶಃ ಬಾಗಲೀ ಬ್ರೂಹಂಡನವರೂ ಇದಕ್ಕೆ ಪ್ರೋತ್ಸಾಹಿಸುತ್ತಾರೆ. ಅದರೆ, ಬ್ರೀಂಟ್ ಡಯಾಟಿಕ್ ಅಸೋಜಿನ್ಯೇಷನ್ ಪ್ರಕಾರ ನಮಗೆ ಆರ್ಥಿಕ ಮಾತ್ರಾದಲ್ಲಿ, ಬೇರೆಯ ದ್ವಾರಾ ನಿಜ ಅದರೆ ಇದು ನೀರು ಮಾತ್ರಾದಲ್ಲಿ, ಬೇರೆಯ ದ್ವಾರಾ ನೀರಿ. ಅಂದರೆ ನಾವು ಸೇವಿಸುವ ತರಕಾರಿ, ಹಸ್ಸಿ, ಕಾಣಿ ಓಟಿ, ಇವುಗಳ ಮೂಲಕ ಸುಮಾರು ಶೇ. 80 ರಿಂದ 90 ಭಾಗ ಸಿಗುತ್ತದೆ. ನಿಮ್ಮ ದೇಹ ಕೂಡ ಬೇಕಾದ ನೀರಿನ ಪ್ರಮಾಣ ನಿಯಮಸ್ತಕದೆ. ಹೆಚ್ಚಿದರೆ ಬೇರು-ಮೂತ್ರ ವಿಸರ್જನೆ ಮೂಲಕ ಮತ್ತು ಕಡಿಮೆಯಾದರೆ ಬಾಯಾರಿಯೆ ಮೂಲಕ ನೀರು ಕುಡಿಯಲು ಸಹಾಯ ಮಾಡುತ್ತದೆ.

ಬೇಸಿಗೆ ಕಾಲದಲ್ಲಿ ಮತ್ತು ಬೆವರು ಉಂಟಾದಾಗ, ಇದರ ಅಗಕ್ಕೆ ಸ್ವಲ್ಪ ಹೆಚ್ಚು ಮಾಡುತ್ತದೆ. ಅದರೆ, ಇದನ್ನು (ಅಲ್ಲೊಫಾಲ್ ಅಲ್ಲದ) ಯಾವ ಪನೀಯ ಕುಡಿಯುತ್ತಿ, ಹೋ ಅದೆ ಪೂರೆಸುತ್ತದೆ.

ತಪ್ಪ). ತೀಳುವಲ್ಲಿಕೆ-2

ಕಾಫೀ, ಟೀ ಮತ್ತು ಇತರೇ ಪಾನೀಯಗಳು ಶುಷ್ಟಿ (ದಿಹೈದ್ರೇಷನ್) ಮಾಡುತ್ತವೆ.

कैद्येना: पानीय सूलू शुश्वते मादुवुदु निज. आरं, कि सॉलू कौरतीगंत काफी कैगळीली निरीन पूमाण इच्छा गिरातुद. आदरिंद, म्हेली हेलीदत्य देहद निज अगक की बरागुत्ते द.



ತಪ್ಪ) ತೀಳುವಲ್ಲಿಕೆ-3

ನೀರು ಅಪಾಯಕಾರಿಯಲ್ಲ— (ಮುಳಗುವುದನ್ನು ಬಿಟ್ಟೇ)  
 ಸಾಮಾನ್ಯವಾಗಿ ನೀರು ತಪ್ಪಿಕ್ಕೊ ವಸ್ತುವಳ್ಳ ಆದ್ದರಿಂದ, ಅವಶ್ಯಕೀಯ ಹೆಚ್ಚು  
 ನೀರು ಕುಡಿಯಲು ಸಾಧ್ಯ. ಬಹಳ ನೀರು ಕುಡಿದಾಗ, ಎಲೆಕ್ಟ್ರಾಕ್ಟ್ ಟ್ರೈಟ್  
 ಇಯ್ಯಾಲ್ನೆಸ್ ಎಂಬ ಸ್ಥಿತಿ ಉಂಟಾಗಬಹುದು. ಬಹಳ ದೂರ ಒಡುವ ಅದ್ವಿತೀಯ  
 ಗಳು ಈ ಸ್ಥಿತಿಯನ್ನು ಅನುಭವಿಸಿರುವುದುಂತಿ. ಇದು ಜೀವಕ್ಕೆ ಅಪಾಯಕಾರಿ.  
 ಬೆವರಿನ ಮುಲಾಕ ನೀರು ಮತ್ತು ವಿನಿಜಗಳನ್ನು ಕೆಳೆದುಕೊಂಡು, ಬರಿ ನೀರು  
 ಕುಡಿದರೆ, ವಿನಿಜಗಳು (ಸೋಇಡಿಯಮಾ) ರಕ್ತಗಳಲ್ಲಿ ಕಡೆಯೆಯಾಗಿ ಜೀವಕ್ಕೆ  
 ಅಪಾಯಕಾರಿಯಾಗುವುದು.

ತಪ್ಪ, ತಿಳುವಲ್ಕಿ -4

ಬಾಟಲಿ ನೀರು, ನಲ್ಲಿ-ನೀರಿಗಿಂತ ಸುರಕ್ಷಿತ  
 ‘ಕೆಮಿಕಲ್ಸ್’ ಇರುವ, ಕೆಡಗಳಿರಲು ಅಸ್ಯದವಿರುವ, ಕೃತಕ ಗೊಬ್ಬರ ಮತ್ತು  
 ರೇಡಿಯೋ ಆಕ್ಸಿವ್‌ಗೆ ಶ್ರೇಷ್ಠವಾಗಿರುವ ನೀರನು ಕುಡಿಯುವಿರಾ? ಹಾಗಾದರೆ,  
 ನೀವು ಬಹುತ್ವಾಗ್ಯಾಸಿಕ್ ಬಾಟಲಿ ನೀರಿಗೆ ಪ್ರತಿ ಲೀಟರಿಗೆ (1500) ರಪ್ಪು ಹೆಚ್ಚು  
 ಬೆಳೆ ಕೊಡುತ್ತಿರು.

ನಲ್ಲಿ—ನೀರು ಸರಬರಾಚು ಅರೇಗ್ಗುಕ್ಕೆ ತಕ್ಕಂತೆ ಅನೇಕ ಕಾನೊನುಗಳ ವಾಸ್ತವಿಕ್ಯಾಲ್ದಿದೆ. ಇದನ್ನು ಯಾವಾಗಲೂ ಪರೀಕ್ಷೆಸುಕ್ಕಿರುವ ವ್ಯವಸ್ಥೆ ಇರುತ್ತದೆ, ಬಾಟಲಿ ನೀರಿಗೆ ಇಪ್ಪು ಗುಣಮಟ್ಟದಲ್ಲಿದ್ದವ ಹತ್ತೋಟೆ ಇಲ್ಲ. ಅನೇಕ ಬಾರಿ ಬಾಟಲಿ ನೀರು ನಲ್ಲಿ ನೀರು ಬಹುದ ಮೂಲದಿದಲ್ಲಿ (ಕೆರೆ/ನದಿ) ಬರುತ್ತದೆ. ನಲ್ಲಿ—ನೀರನ್ನೇ ತೆಗೆದುಹಾಳಿದರಿಬಹುದು ಅಥವಾ ನಲ್ಲಿ—ನೀರಿಗಿಂತ ಕಡಿಮೆ ದರ್ಜೆಯ ನೀರಿನಿಂದ ತೆಗೆದುಹಾಳಿದರಿಬಹುದು. ಆದರೆ ಇದನ್ನು ಬಾಟಲಿಗಳಲ್ಲಿ ತರುಂಬಿಸಲು ಮತ್ತು ಸಾಗಿಸಲು ಬಹಳ ಹಣ ಬಿಟ್ಕಾಗುತ್ತದೆ ಮತ್ತು ಇದನ್ನು ‘ಮಾಕೆಟ್’ ಮಾಡಬೇಕಾಗುತ್ತದೆ. ಈ ಕಾರಣಗಳಿಂದ ಇದರ ಬೆಲೆ ಹೆಚ್ಚಾಗುತ್ತದೆ ಆದರಿಂದ, ಪರಿಸರಕ್ಕೆ ತಕ್ಕು, ಸುಲಭವಾಗಿ ದೊರಕುವ ನಲ್ಲಿ—ನೀರು ಅಪ್ಪಾಯಿಕಾರಿಯಲ್ಲ ಮತ್ತು ಬೆಲೆ ಕಡಿಮೆ.

## ತಪ್ಪ) ತೀಳುವಲ್ಲಿಕೆ-5

ನೀರು ನಿಮ್ಮ ತೂಕ ತೀಗಿಸಲು ಸಹಕಾರಿ. ಈ ಹೇಳಿಕೆಯಲ್ಲಿ ಸ್ವಲ್ಪ ನಿಜ ಇದೆ. ಅದರೆ, ಸ್ವಲ್ಪ ಮಾತ್ರ, ಪ್ರತಿ ದಿನವೂ ಬೇಕಾಗುವ ದ್ವಾರಕೆ ಕ್ಷಾಲೆಗಳಿಳ್ಳದ್ದು, ಸಕ್ಕರೆ ಮಿಶ್ರಣವಿಲ್ಲದಿರುವ ನೀರನ್ನು ಕುಡಿಯುವುದು. ಹೆಚ್ಚು ಕ್ಷಾಲೆಯಿರೋ ಮತ್ತು ಸಕ್ಕರೆ ಇರುವ ದ್ವಾರಕಿಂತ (ಸಾಫ್ಟ್-ಡ್ರೈಂಗ್) ಗಳಿಗಿಂತ ಉತ್ತಮ. ಕೆಲವು ಅಡ್ಡಾಯನಗಳಿಂತ, ಉಂಟಕ್ಕೆ ಮುಂಬೆ ಸ್ವಲ್ಪ ನೀರು ಕುಡಿದರೆ, ಕಡಿಮೆ ಉಂಟ ಮಾಡಲು ಸಹಾಯ ಮಾಡುತ್ತದೆ. ಅದರೆ, ನೀವು ಸ್ವಲ್ಪ ಕಡಿಮೆ ಉಂಟ ಮಾಡುವುದು ಒಬ್ಬ ಯಾದು. ನೀರು ಕೊಬ್ಬನ್ನು ಕಡಿಮೆ ಮಾಡುವುದಿಲ್ಲ.

(ಆಧಾರ: ನೆಟ್ ವರ್ಕ್)